

DBT_Cust_Consent Version_18072022

ಹೇಳಿರುವ ಹಾಗೆ] ನನ್ನ ಆಧಾರ್ ನಂಬರನ್ನು ಸೇರಿಸುವುದಕ್ಕೆ ಮತ್ತು ಯುಐಡಿಐಐ-ಯೊಂದಿಗೆ ಅಥೆಂಟಿಕೇಟ್ ಮಾಡಲು ನನ್ನ ಆಧಾರ್ ವಿವರಗಳನ್ನು ಬಳಸುವುದಕ್ಕೆ ಸ್ವಇಚ್ಛೆಯಿಂದ ಸಮ್ಮತಿ ನೀಡುತ್ತಿದ್ದೇನೆ.

ಆಧಾರ್ ನಂಬರ್	:														
-------------	---	--	--	--	--	--	--	--	--	--	--	--	--	--	--

(6) ಆಧಾರ್ ನಂಬರನ್ನು ಸೇರಿಸುವುದಕ್ಕೆ ಮತ್ತು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್-ಅನ್ನು [ಡಿಬಿಟಿ] ಎಚ್‌ಡಿಎಫ್‌ಸಿ ಬ್ಯಾಂಕ್ ಅಕೌಂಟ್‌ನಲ್ಲಿ ಪಡೆಯುವುದಕ್ಕೆ ಅಪ್ಪಣೆಗಳು :[ಯಾವುದಾದರೂ ಒಂದಕ್ಕೆ ಸರಿ ಗುರುತು ಹಾಕಿರಿ] :

- ☐ ಯಾವ ಬ್ಯಾಂಕ್‌ನಲ್ಲೂ ನನ್ನ ಆಧಾರ್ ನಂಬರನ್ನು ಸೇರಿಸಿಲ್ಲ : ನಾನು ನನ್ನ ಬ್ಯಾಂಕ್ ಅಕೌಂಟ್‌ಗೆ ನನ್ನ ಆಧಾರ್ ನಂಬರನ್ನು ಸೇರಿಸಲು ಇಷ್ಟಪಡುತ್ತೇನೆ ಮತ್ತು ಎನ್‌ಪಿಸಿಐ ಮ್ಯಾಪರ್‌ನಿಂದ ಭಾರತ ಸರ್ಕಾರದ [ಜಿಓಐ] ಎಲ್‌ಪಿಜಿ ಸಹಾಯಧನ [ಸಬ್‌ಸಿಡಿ] ಸೇರಿದಂತೆ ಡಿಬಿಟಿ-ಯನ್ನು ನನ್ನ ಎಚ್‌ಡಿಎಫ್‌ಸಿ ಅಕೌಂಟ್‌ನಲ್ಲಿ ಪಡೆಯಲು ಎನೇಬಲ್ ಮಾಡಲು ಇಷ್ಟಪಡುತ್ತೇನೆ. ಒಂದಕ್ಕಿಂತ ಹೆಚ್ಚು ಪ್ರಯೋಜನದ ವರ್ಗಾವಣೆಯು ನನಗೆ ದೊರೆಯುವುದಿದ್ದರೆ, ಆ ಎಲ್ಲಾ ಪ್ರಯೋಜನಗಳ ವರ್ಗಾವಣೆಯನ್ನೂ ಅದೇ ಅಕೌಂಟ್‌ನಲ್ಲಿ ಪಡೆಯುತ್ತೇನೆ ಎಂದು ತಿಳಿಯುತ್ತೇನೆ.
- ☐ ಇನ್ನೊಂದು ಬ್ಯಾಂಕ್‌ನಲ್ಲಿ ನನ್ನ ಆಧಾರ್ ನಂಬರನ್ನು ಸೇರಿಸಲಾಗಿದೆ: ಈಗಾಗಲೇ ನಾನು _____ [ಬ್ಯಾಂಕಿನ ಹೆಸರು]-ನಲ್ಲಿ ಅಕೌಂಟ್ ಹೊಂದಿದ್ದೇನೆ ಮತ್ತು ನನ್ನ ಐಐಎನ್ ನಂಬರ್ ** _____ ಆಗಿದೆ ಮತ್ತು ಜಿಓಐ-ನಿಂದ ಡಿಬಿಟಿ ಪಡೆಯಲು ಎನ್‌ಪಿಸಿಐ ಮ್ಯಾಪರ್‌ನಿಂದ ಸೇರಿಸಲ್ಪಟ್ಟಿದ್ದೇನೆ. ನನ್ನ ಈ ಡಿಬಿಟಿ ಬೆನಿಫಿಟ್ ಅಕೌಂಟ್‌ನ್ನು [ಎನ್‌ಪಿಸಿಐ ಮ್ಯಾಪಿಂಗ್] ನಿಮ್ಮ ಬ್ಯಾಂಕಿನ _____ ಬ್ಯಾಂಕಿನಲ್ಲಿರುವ ನನ್ನ ಅಕೌಂಟ್‌ಗೆ ವರ್ಗಾಯಿಸಬೇಕೆಂದು ಕೇಳಿಕೊಳ್ಳುತ್ತೇನೆ.

- (7) ಸಮ್ಮತಿ, ಆಧಾರ್ ಪಡೆದುಕೊಳ್ಳುತ್ತಿರುವ ಉದ್ದೇಶ ಮತ್ತು ಯುಐಡಿಐಐ [ಆಧಾರ್ ವಿವರಗಳನ್ನು] ಅಥೆಂಟಿಕೇಟ್ ಮಾಡಿದ ನಂತರ ಪರಸ್ಪರ ಹಂಚಿಕೊಳ್ಳಬಹುದಾದ ಮಾಹಿತಿಯ ಸ್ವರೂಪ, ಇವುಗಳ ಬಗ್ಗೆ ಸ್ಥಳೀಯ ಭಾಷೆಯಲ್ಲಿ ನನಗೆ ವಿವರಿಸಿ ಹೇಳಲಾಗಿದೆ. ಈ ಮೂಲಕ ಬ್ಯಾಂಕಿಗೆ ಸಲ್ಲಿಸಲಾಗಿರುವ ನನ್ನ ಮಾಹಿತಿಯನ್ನು ಮೇಲೆ ಹೇಳಿರುವುದಕ್ಕೆ ಹೊರತಾಗಿ ಬೇರೆ ಯಾವ ಉದ್ದೇಶಕ್ಕೂ ಬಳಸಲಾಗುವುದಿಲ್ಲ ಅಥವಾ ಕಾನೂನಿನ ಅವಶ್ಯಕತೆಗಳಿಗೆ ತಕ್ಕಂತೆ ಮಾತ್ರ ಬಳಸಲಾಗುತ್ತದೆ ಎಂದು ನನಗೆ ತಿಳಿಸಲಾಗಿದೆ.
- (8) ನನ್ನ ಬಯೋಮೆಟ್ರಿಕ್ಸ್-ಅನ್ನು ಶೇಖರಣೆ ಮಾಡಲಾಗುವುದಿಲ್ಲ / ಬೇರೆಯವರಿಗೆ ಕೊಡಲಾಗುವುದಿಲ್ಲ ; ಮತ್ತು ಮೇಲಿನ ಉದ್ದೇಶಕ್ಕಾಗಿ ಅಥೆಂಟಿಕೇಶನ್‌ಗೆ ಮಾತ್ರ ಬಳಸುವುದಕ್ಕಾಗಿ ನನ್ನ ಆಧಾರ್ ವಿವರಗಳನ್ನು ಸೆಂಟ್ರಲ್ ಐಡೆಂಟಿಟೀಸ್ ಡೇಟಾ ರೆಪಾಸಿಟರಿಗೆ [ಸಿಐಡಿಆರ್] ಸಲ್ಲಿಸಲಾಗುತ್ತದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ನನಗೆ ತಿಳಿಸಿದೆ. ಅನ್ವಯಿಸುವ ಕಾನೂನಿನ ಪ್ರಕಾರ, ಈ ಸಮ್ಮತಿ ಮತ್ತು ನನ್ನ ಆಧಾರ್ ನಂಬರನ್ನು ನನ್ನ ಅಕೌಂಟ್‌ನ ವಿವರಗಳೊಂದಿಗೆ ಬ್ಯಾಂಕಿನೊಳಗಡೆಯೇ ಶೇಖರಣೆ ಮಾಡಲಾಗುತ್ತದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ನನಗೆ ತಿಳಿಸಿದೆ.
- (9) ಆಧಾರ್ ಎನೇಬಲ್ ಪೇಮೆಂಟ್ ಸಿಸ್ಟಮ್‌ನ [ಐಐಪಿಎಸ್] ಟ್ರಾನ್‌ಸ್ಯಾಕ್ಷನ್ ಸರ್ವೀಸ್‌ಗಳಿಗೆ ನನ್ನ ಅಕೌಂಟ್‌ನ್ನು [ಮೇಲಿನ ಬಾಬು ನಂ. 2 ರಲ್ಲಿ ಹೇಳಿರುವ ಹಾಗೆ] ಎನೇಬಲ್ ಮಾಡಲು ನಾನು ಬ್ಯಾಂಕಿಗೆ ಅಧಿಕಾರ ನೀಡುತ್ತೇನೆ.
- (10) ಆಧಾರ್‌ನಲ್ಲಿ ರೆಜಿಸ್ಟರ್ ಮಾಡಿರುವ ನನ್ನ ಮೊಬೈಲ್ ನಂಬರ್‌ನಲ್ಲಿ ಪಡೆದ ಓಟಿಪಿ-ಯನ್ನು ಬಳಸಿ ಇ-ಆಧಾರ್ ದಾಖಲೆಪತ್ರವನ್ನು ಸ್ವತಃ ನಾನೇ ಡೌನ್‌ಲೋಡ್ ಮಾಡಿದ್ದೇನೆ.
- (11) ಈ ಮೂಲಕ ನಾನು, ಅನ್ವಯಿಸುವ ಕಾನೂನಿನ ಅಂತರ್ಗತವಾಗಿ ಅಗತ್ಯವಾಗಬಹುದಾದ ಹಾಗೆ ಅಥವಾ ಮೇಲಿನ ಉದ್ದೇಶಗಳಿಗಾಗಿ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕಿನ ಆಂತರಿಕ ಅವಶ್ಯಕತೆಗಳಿಗಾಗಿ, ಎಚ್‌ಡಿಎಫ್‌ಸಿ ಬ್ಯಾಂಕಿಗೆ ಮಾಹಿತಿ ಮತ್ತು ಅಥೆಂಟಿಕೇಶನ್ ಡೇಟಾ ಮತ್ತು ರೆಕಾರ್ಡ್‌ಗಳನ್ನು ಪಡೆದುಕೊಳ್ಳಲು, ಬಿಡುಗಡೆ ಮಾಡಲು, ಬೇರೆಯವರಿಗೆ ಕೊಡಲು, ಶೇಖರಣೆ ಮಾಡಲು, ಸುರಕ್ಷಿತವಾಗಿ ಇಟ್ಟುಕೊಳ್ಳಲು ಮತ್ತು ಉಪಯೋಗಿಸಲು ಅಧಿಕಾರ ನೀಡುತ್ತೇನೆ ಮತ್ತು ಸಮ್ಮತಿಸುತ್ತೇನೆ.
- (12) ಸ್ವಇಚ್ಛೆಯಿಂದ ನಾನು ನೀಡಿರುವ ಎಲ್ಲಾ ಮಾಹಿತಿಯೂ ನಿಜವಾದದ್ದು, ಸರಿಯಾದದ್ದು ಮತ್ತು ಪರಿಪೂರ್ಣವಾದದ್ದು ಎಂದು ಈ ಮೂಲಕ ನಾನು ಘೋಷಿಸುತ್ತೇನೆ. ನನ್ನ ಆಧಾರ್ ಕ್ರಮವತ್ತಾಗಿ ಇಲ್ಲ ಎಂದು ಕಂಡುಬಂದರೆ ಅಥವಾ ನಾನು ಕೊಟ್ಟಿರುವ ಯಾವುದಾದರೂ ಮಾಹಿತಿಯು ತಪ್ಪಾಗಿದ್ದರೆ, ಅದಕ್ಕೆ ನಾನು ಎಚ್‌ಡಿಎಫ್‌ಸಿ ಬ್ಯಾಂಕನ್ನು ಅಥವಾ ಅದರ ಅಧಿಕಾರಿಗಳನ್ನು ಹೊಣೆಯಾಗಿಸುವುದಿಲ್ಲ.

ನಿಮ್ಮ ವಿನಮ್ರ,

[ಆಧಾರ್ ನಂಬರ್‌ನವರ / ಆಧಾರ್ ನಂಬರ್‌ನವರು ಅಪ್ರಾಪ್ತ ವಯಸ್ಕರಾಗಿದ್ದರೆ ಅವರ ತಾಯಿಯ/ತಂದೆಯ ಅಥವಾ ಪೋಷಕರ ಸಹಿ ಅಥವಾ ಹೆಬ್ಬೆಟ್ಟು ಒತ್ತು]

‘ಎನ್‌ಪಿಸಿಐ [ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ] ಮ್ಯಾಪಿಂಗ್ : ಇದು ಗ್ರಾಹಕರ ಬ್ಯಾಂಕ್ ಅಕೌಂಟ್ ಡಿಬಿಟಿ-ಯನ್ನು / ಸಹಾಯಧನಗಳನ್ನು [ಸಬ್‌ಸಿಡಿಗಳನ್ನು] ಪಡೆಯಲು ಸಾಧ್ಯವಾಗುವಂತೆ ಅದನ್ನು ಎನೇಬಲ್ ಮಾಡುವುದಕ್ಕಾಗಿ, ಬ್ಯಾಂಕ್‌ನ ಹೆಸರು/ ಐಐಎನ್ ಮತ್ತು ಗ್ರಾಹಕರ ಆಧಾರ್ ನಂಬರನ್ನು ಎನ್‌ಪಿಸಿಐ ಮ್ಯಾಪರ್‌ನಲ್ಲಿ ಅಪ್‌ಡೇಟ್ ಮಾಡುವ ಕಾರ್ಯವಿಧಿಯಾಗಿದೆ. “ಐಐಎನ್ [ಇಶ್ಯೂಅರ್ ಐಡೆಂಟಿಫಿಕೇಶನ್ ನಂಬರ್] ಎಂಬುದು ಬ್ಯಾಂಕುಗಳನ್ನು ಗುರುತಿಸಲು ಬಳಸಲಾಗುವ ನಂಬರ್ ಆಗಿದೆ ಮತ್ತು ಇದನ್ನು ಗ್ರಾಹಕರಿಂದ ಸಮ್ಮತಿಯ ಅರ್ಜಿ ಫಾರ್ಮನ್ನು ಪಡೆದುಕೊಳ್ಳುವ ಬ್ಯಾಂಕು ಹಿಂದಿನ ಬ್ಯಾಂಕಿನ, ಅಂದರೆ “ಬ್ಯಾಂಕಿನ ಹೆಸರು,”-ನ ವಿವರಗಳ ಆಧಾರದ ಮೇಲೆ ಅಪ್‌ಡೇಟ್ ಮಾಡುತ್ತದೆ.